



ಬಾಬಣ್ಣ ಕಲಾವಿದ್

ನೋವ್‌ಯಂಡು ನಗಿಸಿದ
ಕಲಾವಿದ್

ರಂಗಭೂಮಿಯಲ್ಲಿ 77 ವರ್ಷಗಳ ಕಾಲ ದಣಿವರಿಯಲ್ಲಿ ದುಡಿದವರು ಬಾಬಣ್ಣ ಕಲ್ಲಿ. ಪೌರಾಣಿಕ, ಖಾಸಗಿಕ, ಸಾಮಾಜಿಕ ನಾಟಕಗಳಲ್ಲಿ ಎಲ್ಲ ಬಗೆಯ ಪಾತ್ರಗಳಲ್ಲೂ ಮಿಂಚಿದ್ದ ಬಾಬಣ್ಣ ಅಭಿಜಾತ ಕಲಾವಿದ್.

■ ದಸ್ತಗೀರಸಾಬ್ ದಿನ್ನಿ



90 ರ ದಶಕದ ಸಂದರ್ಭ. ಸೇಡಂನಲ್ಲಿ ನಾಟಕ ಕಂಪನಿ ಕ್ಯಾಂಪ್ ಹಾಕಿದಾಗಿ ಒಂದೇ ಸಮನ್ ಸುರಿದ ಮುಕ್ಕೆಯಿಂದಾಗಿ ನಾಟಕ ನಿರ್ಮಾಪನೆಯಿತು. ಒಂದು ವಾರ ಮಳ್ಳಿ ನಿಲ್ಲಲಿಲ್ಲ. ಸಂಚಯಾಗುತ್ತಿದ್ದಂತೆ ಕಲಾವಿದರೆಲ್ಲ ಆ ಉದಿನ ಕೊತ್ತಲ ಬುಷ್ವೆಶ್ವರ ದೇವಸ್ಥಾನದಲ್ಲಿ ಸೇರಿ ಭಜನೆ ಮಾಡುತ್ತಿದ್ದರು. ಕಾರಣ, ಅಲ್ಲಿ ಸಿಗ್ನತ್ತಿದ್ದ ಕೊಣ್ಣಿ, ಚುರುಮುರಿ. ಅವಳಿಗೆನ್ನೇ ತಿಂದು ಕಲಾವಿದರು ದಿನ ದೂಡಿದರು.

ಇದು ಕಾಲ್ಯಾನಿಕ ಕಢೆಯಲ್ಲ. ಇತ್ತೀಚೆಗೆ ಆಗಲಿದ (ಡಿಸೆಂಬರ್ 10) ಕಲಾವಿದ ಬಾಬಣ್ಣ ಕಲ್ಲನಿ ಅವರ ನಾಟಕ ಕಂಪನಿಯ ನೋವಿನ ಕಥೆ.

ಕೊಪ್ಪುಳಿದ ಕುಕುನಾರಿನವರಾದ ಬಾಬಣ್ಣ ಕಲ್ಲನಿಯವರು ಜನಿಸಿದ್ದು 1934ರ ನವೆಂಬರ್ 2ರಂದು. ತಂದೆ ದಂಡರಾಜ ಮೇವ್‌ವಂಡ. ತಾಯಿ ಹೆಚರಾಂತ ರಂಗಭೂಮಿ ಕಲಾವಿದ ರೆಹಮಾನವ್ವ ಕಲ್ಲನಿ. ಇದು ಮಕ್ಕಳಲ್ಲಿ ಹಿರಿಯ ಮಗನಾದ ಬಾಬಣ್ಣನವರ ಮೊದಲ ಹೆಸರು ಜಮಾಲುದ್ದಿನೇ. ಅವರದು ರಂಗಭೂಮಿಗಾಗಿ ಸಮರ್ಪಿಸಿಕೊಂಡ ಹಿಂದು ಮುಸ್ಸಿಂ ಭಾವೇಕ್ಕದ ಕುಟುಂಬ.

ಮನೆಯಲ್ಲಿನ ಕಲೆಯ ನಂಟಿನಾದಾಗಿ ಹತ್ತನೇ ವರ್ಷದಲ್ಲಿರುವಾಗಲೇ ಬಾಬಣ್ಣ 'ಸ್ತ್ರೀರ್ತಿ' ನಾಟಕದ ಮೂಲಕ ಬಣ್ಣಹಕ್ಕಿದರು. ಅಲ್ಲಿಂದ ಅವರ ರಂಗಯಾನ ನಿರಂತರವಾಗಿ ಸಾಗಿತ್ತು. ಪೊರಾಣಿಕ, ಖಿತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ನಾಯಕ, ಖಿಲಾಯಿಕ, ಹಾಸ್ಯ, ಸ್ತ್ರೀ... ಎಲ್ಲ ಬಗೆಯ ಪಾತ್ರಗಳಲ್ಲಿ ತನ್ನರ್ಯತೆಯಿಂದ ತೊಡಿಕೊಂಡರು.

ರೆಹಮಾನವ್ವ ಕಟ್ಟಿದ 'ಲಿಲಿತ ಕಲಾ ನಾಟ್ಕ ಸಂಘ'ದ ಇಡೀ ಜವಾಬ್ದಾರಿ ಬಾಬಣ್ಣನವರದ್ದೇ ಆಯಿತು. 1976ರಲ್ಲಿ ಅದನ್ನು 'ವಿಜಯಲಕ್ಷ್ಮಿ ನಾಟ್ಕ ಸಂಘ' ಎಂದು ಬದಲಿಸ ಕನಾಂಟಕದ್ದುಕ್ಕು ನಾಟಕಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇವರದ್ದು.

ಈ ನಡುವೆ ರಂಗಭೂಮಿಯಲ್ಲಿ ಉಸಿರಾಗಿಸಿಕೊಂಡಿದ್ದ ಬಾಬಣ್ಣನವರು ಆರ್ಥಿಕ ದಾರುಣತ ಅನುಭವಿಸಿದರು. ಜಾಗತಿಕರಣದ ತೀವ್ರ ಪೇಸ್‌ಪ್ರೋ, ಸಿನಿಮಾ, ದಾರಂತರಣ ಧಾರಾವಾಹಿಗಳ ಅಭ್ಯರ್ಥ, ಪ್ರೇಕ್ಷಕರ ಬದಲಾದ ಅಭಿರುಚಿ ನಿನ್ನೆಯಿಂದ ನಡಿಕೊಂಡು ಒಂದ ಕಂಪನಿ ಅನುಭಾಯಿವಾಗಿ ನೇವಧ್ಯಕ್ಕೆ ಸರಿಯಲ್ಲ ಕಾರಣವಾದವು. ಆದರೂ ಬಾಬಣ್ಣ ಎದೆನುಂದಲ್ಲಿ. ಹಜ್ಜೆಶ್ವರ, ಸಂಗಮೇಶ್ವರ, ಶ್ರೀಲ್ಕೃಂತ ಮಲ್ಲಿಕಾಜುನ, ವಿಜಯ ಕುಮಾರೇಶ್ವರ, ಪ್ರಟ್ಟರಾಜ ಗ್ವಾಯಿ, ದೊಡ್ಡವಾಡ, ಜಂದೋಡಿ ಲೀಲಾ ಅವರ ಕಂಪನಿ ಸೇರಿದಂತೆ ಕನಾಂಟಕದ ಹಲವ ಪ್ರಸಿದ್ಧ ಕಂಪನಿಗಳಲ್ಲಿ 77 ವರ್ಷಗಳ ಕಾಲ ದಣಿವರಿಯದಂತೆ ದುಡಿದು ಬೆಳಗಿದರು.

'ಹೆಮರೆಡಿ ಮಲ್ಲಮ್ಮೆ' ನಾಟಕದಲ್ಲಿ ನಾಗಮ್ಮೆ, ಚಿಕ್ಕ ರಂಜನಿ, ಪದ್ಮವ್ರಾ, ಮಹಾದೇವಿ, ವೇಮನ, ಮಲ್ಲಿಕಾಜುನ ಸೇರಿದಂತೆ ಎಲ್ಲ ಪಾತ್ರಗಳಲ್ಲೂ ಮನೋಜ್ಞವಾಗಿ ನಟಿಸಿದ್ದು ಬಾಬಣ್ಣ ಅಭಿಜಾತ ಕಲಾವಿದ ಎನ್ನುವುದಕ್ಕೆ ನಿದರ್ಶನ.

ಬಾಬಣ್ಣ ನಟಿಸಿದ 'ಸಿದ್ಧಾರೂಢಿ ಮಹಾತ್ಮೆ', 'ನವಲಗುಂದದ ನಾಗಲಿಂಗ ಲೀಲೆ' ಮುಂತಾದ ಅನುಭಾವಿ ಪ್ರಧಾನ ನಾಟಕಗಳ ಅಭಿನಯವನ್ನು ಮರೆಯಲಾಗದು. ಇಂತಹ ಪಾತ್ರಗಳಲ್ಲದ ಪ್ರೇಕ್ಷಕರಿಗೆ ರಸದ್ವಾತಣ ನೀಡುತ್ತಿದ್ದ ಬಸ್ ಕಂಡಕ್ಕರ್ನ ರಾಜಣ್ಣ, ವರದ್ವಾಸೆಯ ಮಾಣಿ ಹಾಸ್ಯ ಪಾತ್ರಗಳು ಅವರಿಗೆ ಹೆಸರು ತಂಡಕೊಟ್ಟಿವು. ಸರಂತ ಶಿಲ್ಪನಾಳ ಶರೀರಪ್ರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಗ ಪ್ರೇಕ್ಷಕರು ಅವರ ಕಾಲಿಗೆ ಬೀಳುತ್ತಿದ್ದರು. ಇದು ಅವರ ಕಲಾ ಸಾಮಧ್ಯಕ್ಕೆ ಹಿಡಿದ ಕನ್ನಡ.

1980ರಲ್ಲಿ ನಡೆದ ರಸ್ತೆ ಅಪಫಾತದಲ್ಲಿ ಇಬ್ಬರು ತಂಗಿಯರನ್ನು ಬಾಬಣ್ಣ ಕಳೆದುಕೊಂಡರು. ಇದ್ದೊಣ್ಣ ತಮ್ಮ ಸಾವನೋವಿನಲ್ಲಿ ಒಧ್ಬೂದುತ್ತಿದ್ದ. ಬದುಕಿಗೆ ಅಧಾರವಾಗಿದ್ದ 8 ಎಕರೆ ಹೊಲವನ್ನು ಮಾರಿ ಅವನನ್ನು ಉಳಿಸಿಕೊಂಡರು. ಸುಖಿತ್ತಂತ ಕೆಕ್ಕಾಪ್ರಣ್ಣಗಳನ್ನು ಉಂಡ ಬಾಬಣ್ಣ ಆರ್ಥಿಕವಾಗಿ ಎಪ್ಪೇ ತೊಂದರೆ ಅನುಭವಿಸಿದರೂ ಹಲ್ಲುಗಿಂಜದ, ಇನ್ನೊಣ್ಣರಲ್ಲಿ ಕೈ ಚಾಚದ ಸಾಫಿಮಾನಿ. ಈ ಕವ್ಯಗಳ ನಡುವೆ ಅವರಲ್ಲಿ ಸದಾ ಬೆಳಗುತ್ತಿರುವುದು ಹಾಸ್ಯಪ್ರತಿಫಲ.

ರಂಗಭೂಮಿಯ ಬಗೆಗೆ ಕನ್ನ ಹೊತ್ತು ಬರುತ್ತಿದ್ದ ಯುವ ಕಲಾವಿದರಿಗೆ ನಟನೆಯ ಪಾತ್ರಗಳನ್ನು ಹೇಳಿಕೊಡುತ್ತಿದ್ದರು, ಬೆನ್ನ ತಟ್ಟಿತ್ತಿದ್ದರು. ತಾವೂ ಕೊನೆಯವರೆಗೂ ಬಣ್ಣ ಹಜ್ಜಿದರು. ಇತ್ತೀಚೆಗೆ ಬಿಧ್ಯು ಕೈದ್ದು ಕೈ ಮುರಿದು ಹಾಸಿಗೆ ಹಿಡಿದು ಹಣ್ಣಿಗಿದ್ದರು. ಚಿಕ್ಕಿತ್ತಿಗೆ ಹಣ ಹೇಳಿಸಿಸಲಾಗದೆ ಸಂಕ್ಷಾರಲ್ಲಿದ್ದರು.

ಬಾಬಣ್ಣ ಪ್ರತ್ಸಿಗಳ ಬೆಸ್ತ್ರಿ ಎಂದೂ ಹೇಳಿದವರಲ್ಲ, ಪ್ರತ್ಸಿಗಳೇ ಅವರನ್ನು ಅರ್ಸಿ ಬಂದಪ್ಪ. ಅವಳಿಗಲ್ಲಿ ವರದರಾಜ ಪ್ರಶ್ನೆ, ಕನಾಂಟಕ ರಾಜ್ಯೋತ್ಸವ ಪ್ರಶ್ನೆ, ಬಿಜ್ಬಾರಿಯ ರಾಘವ ಕಲಾ ಪ್ರಶ್ನೆ ಪ್ರಮುಖವಾದವು.

2022ರಲ್ಲಿ 'ಗುಣಿ ವೀರಣ್ಣ ಪ್ರಶ್ನೆ' ಫೋರ್ಮಾಟನ್ಯಾದಾಗಿತ್ತು. ಆದರೆ ಆ ಕಲಾವಿದನ ಪಾಲಿಗೆ ಪ್ರಶ್ನೆಗೆ ಗಾನಕುಸಮವಾಗಿಯೇ ಉಳಿಯಿತು.

ಪ್ರತ್ಯೇಕಿಸಿ: feedback@sudha.co.in